

Zia-e-Durood-o-salaam (Kannada)

ಜಿಯಾದಿ ದುರೂದೋ ಸಲಾಮು



ಮುಅಲ್ಲಿಫ್

ಶೈಖ್ ತರೀಕತ ಅಮೀರೆ ಅಹಲೆ ಸುನ್ನತ ಹಜರತ ಅಲ್ಲಾಮಾ ಮೌಲಾನಾ ಅಬೂ ಇಬ್ರಾಹಿಮ್
ಮುಹಮ್ಮದ ಇಲ್ಯಾಸ ಅತ್ತಾರ ಕಾದಿಲೀ ರಝವೀ

مكتبة الدريه

ಮಕ್ತ-ಬತುಲ ಮದೀನಾTM

أَلْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

40 ಫರಾಮೀನೆ ಮುಸ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ

1. ಜಿಸನೆ ಮುಝು ಪರ ಎಕ ಬಾರ ದುರೂದೆ ಪಾಕ ಪಡಾ ಅಲ್ಲಾಹ ತಆಲಾ ಉಸ ಪರ ದಸ ರಹಮತೆಂ ಭೆಜತಾ ಹೈ ।

(ಸಹೀಹ ಮುಸ್ಲಿಮ, ಜಿಲ್ಲುಸ-ಫಹಾ :166, ಕದೀಮೀ ಕುತುಬಖಾನಾ ಕರಾಚೀ)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

2. ಬರೋಜೆ ಕಿಯಾಮತ ಲೋಗೋಂ ಮೆ ಸೆ ಮೆರೆ ಕರೀಬ ತರ ವೋ ಹೋಗಾ ಜಿಸನೆ ದುನ್ಯಾ ಮೆ ಮುಝು ಪರ ಜಿಯಾದಾ ದುರೂದೆ ಪಾಕ ಪಡೆ ಹೋಂಗೆ . (ಜಾಮೆ ತಿರಮಿಜೀ, ಜಿಲ್ಲು:4, ಸ-ಫಹಾ :64, ಮಕತ್ಬಎ ದಾರೂಲ ಕುರ್ಫನೆ ವಲ ಹದೀಸ, ಮುಲ್ತಾನ)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

3. ಜಿಸನೆ ಮುಝು ಪರ ಎಕ ಮರ್ತಬಾ ದುರೂದೆ ಪಾಕ ಪಡಾ ಅಲ್ಲಾಹ ತಆಲಾ ಉಸ ಪರ ದಸ ರಹಮತೆಂ ಭೆಜತಾ ಔರ ಉಸ ಕೆ ನಾ- ಮಎ ಆಮಾಲ ಮೆ ದಸ ನೆಕಿಯಾಂ ಲಿಖಿತಾ ಹೈ (ಜಾಮೆ ತಿರಮಿಜೀ, ಜಿಲ್ಲು: 1, ಸ-ಫಹಾ :64, ಮಕತ್ಬಎ ದಾರೂಲ ಕುರ್ಫನೆ ವಲ ಹದೀಸ, ಮುಲ್ತಾನ)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

4. ಮುಸಲ್ಮಾನ ಜಬ ತಕ ಮುಝು ಪರ ದುರೂದ ಶರೀಫ ಪಡತಾ ರಹತಾ ಹೈ ಫಿರಿಶ್ತೆ ಉಸ ಪರ ರಹಮತ ಭೆಜತೆ ರಹತೆಂ ಹೈ ಅಬ ಬಂದೆ ಕೀ ಮರಙ್ಗೀ ಹೈ ಕಮ ಪಡೆ ಯಾ ಙಿಯಾದಾ | (ಸು-ನನೆ ಇಬನೆ ಮಾಜಹ, ಸ-ಫಹಾ : 65, ಕದೀಮೀಕುತುಬಖಾನಾ, ಬಾಬುಲ ಮದೀನಾ, ಕರಾಚೀ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

5. ನಮಾಙ್ಗ ಕೆ ಬಾ'ದ ಹಮದೋ ಸನಾ ವ ದುರೂದ ಶರೀಫ ಪಡನೆ ವಾಲೆ ಸೆ ಫರಮಾಯಾ, “ದುಆ ಮಾಂಗ ಕಬೂಲ ಕೀ ಜಾವಗೀ ಸುವಾಲ ಕರ, ದಿಯಾ ಜಾವಗಾ” (ಸು-ನನೆ ನಸಾಈ, ಜಿಲ್ಲ : 1, ಸ-ಫಹಾ :189, ಕದೀಮೀ ಕುತುಬಖಾನಾ, ಬಾಬುಲ ಮದೀನಾ, ಕರಾಚೀ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

6. ಜಿಬ್ರಿಕ್ಲಲ عَلَيْهِ السَّلَام ನೆ ಮುಝು ಸೆ ಅರ್ಜ್ ಕಿಯಾ ಕಿ ರಬ ತಆಲಾ ಫರಮಾತಾ ಹೈ, ಏ ಮುಹಮ್ಮದ (صَلَّى اللَّهُ تَعَالَى عَلَيْهِ وَآلِهِ وَسَلَّمَ) ಕ್ಯಾ ತುಮ ಪರ ಇಸ ಬಾತ ಪರ ರಾಙ್ಗೀ ನಹೀ ಕಿ ತುಮ್ಮಾರಾ ಉಮ್ಮತೀ ತುಮ ಎಕ ಸಲಾಮ ಭೆಜೆ, ಮೈ ಉಸ ಪರ ದಸ ಸಲಾಮ ಭೆಙ್ಗೂಂ (ಸು-ನನೆ ನಸಾಈ, ಜಿಲ್ಲ :1, ಸ-ಫಹಾ : 191, ಕದೀಮೀ ಕುತುಬಖಾನಾ, ಬಾಬುಲ ಮದೀನಾ, ಕರಾಚೀ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

7. ಜಿಸನೆ ಮುಝು ಪರ ಎಕ ಬಾರ ದುರೂದೆ ಪಾಕ ಪಡಾ ಅಲ್ಲಾಹ ﷺ ಉಸ ಪರ ದಸ ರಹಮತೆಂ ನಾಜಿಲ ಫರಮಾತಾ ಹೈ, ದಸ ಗುನಾಹ ಮಿಟಾತಾ ಹೈ, ದಸ ದ-ರಜಾತ ಬುಲಂದ ಫರಮಾತಾ ಹೈ : (ಸು-ನನೆ ನಸಾಈ, ಜಿಲ್ಲ :1, ಸ-ಫಹಾ : 191, ಕದೀಮೀ ಕುತುಬಖಾನಾ, ಬಾಬುಲ ಮದೀನಾ, ಕರಾಚೀ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

8. ಜಿಸನೆ ಮುಝು ಪರ ದಸ ಮರ್ತಬಾ ದುರೂದೆ ಪಾಕ ಪಡಾ ಅಲ್ಲಾಹ ತಆಲಾ ಉಸ ಪರ ಸೌ ರಹಮತೆಂ ನಾಜಿಲ ಫರಮಾತಾ ಹೈ | (ಅತ್ತರಗೀಬ ವತ್ತರಹೀಬ, ಜಿಲ್ಲ :2, ಸ-ಫಹಾ :322, ಮಕ್ಬಎ ರೋ-ಙತುಲ ಕುರ್ಆನ ,ಪೆಶಾವರ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

9. ಜಿಸನೆ ಮುಝು ಪರ ಸೌ ಮರ್ತಬಾ ದುರೂದೆ ಪಾಕ ಪಡಾ ಅಲ್ಲಾಹ ತಆಲಾ ಉಸ ಕೀ ದೋನೋ ಆಂಖೋ ಕೆ ದರಮಿಯಾನ ಲಿಖಿ ದೆತಾ ಹೈ ಕಿ ಯೆಹ ನಿಫಾಕ ಔರ ಜಹನ್ನಮ ಕೀ ಆಗ ಸೆ ಆಙಾದ ಹೈ ಔರ ಉಸೆ ಬರೋಙೆ ಕಿಯಾಮತ ಶೋ-ಹದಾ ಕೆ ಸಾಥ ರಖೆಗಾ | (ಮಜ್ಞಮಉಜ್ಜವಾಇದ, ಜಿಲ್ಲ :10, ಸ-ಫಹಾ : 253, ಹದೀಸ ನಂಬರ : 172998)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

10. ಜೋ ಮುಝು ಪರ ಎಕ ದಿನ ಮೆ ಎಕ ಹಙ್ಕಾರ ಬಾರ ದುರೂದೆ ಪಾಕ ಪಡೆಗಾ ವೋಹ ಉಸ ವಕ್ತ ತಕ ನಹೀ ಮರೆಗಾ ಜಬ ತಕ ಜನ್ನತ ಮೆ ಅಪನಾ ಮಕಾಮ ನ ದೆಖಿ ಲೆ | (ಅತ್ತರಗೀಬ ವತ್ತರಹೀಬ, ಜಿಲ್ಲ :2, ಸ-ಫಹಾ :328)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

11. ಜಿಸನೆ ದಿನ ಔರ ರಾತ ಮೆ ಮೆರೀ ತರಫ ಶೌಕ ವ ಮಹಬ್ಬತ ಕೀ ವಜಹ ಸೆ ತೀನ ತೀನ ಮರ್ತಬಾ ದುರೂದೆ ಪಾಕ ಪಡಾ ಅಲ್ಲಾಹ ತಆಲಾ ಪರ ಹಕ ಹೈ ಕಿ ವೋಹ ಉಸಕೆ ಉಸ ದಿನ ಔರ ಉಸ ರಾತ ಕೆ ಗುನಾಹ ಬಖ್ಶಿ ದೆ | (ಅತ್ತರಗೀಬ ವತ್ತರಹೀಬ, ಜಿಲ್ಲ :2, ಸ-ಫಹಾ :328)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

12. ತುಮ ಜಹಾಂ ಭೀ ಹೋ ಮುರು ಪರ ದುರೂದ ಪಡೋ ಕಿ ತುಮ್ಮಾರಾ ದುರೂದ ಮುರು ತಕ ಪಂಹೋಚತಾ ಹೈ (ತ-ಬರಾನೀ ಕಬೀರ, ಜಿಲ್ಲ :2, ಸ-ಫಹಾ :82, ಹದೀಸ ನಂಬರ : 2726 ಮಶ್ಬೂಅ ದಾರೆ ಅಹಯಾಉತ್ತರಾಸ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

13. ಬೆಶಕ ತುಮ್ಮಾರೆ ನಾಮ ಬ ಮಅ ಶನಾಖ್ತಿ ಮುರು ಪರ ಪೆಶ ಕಿಯೆ ಜಾತೆ ಹೈ ಲಿಹಾಙ್ಘಾ ಮುರು ಪರ ಅಹ್ಸನ (ಯಾ'ನೀ ಖೂಬಸೂರತ ಅಲ್ಫಾಙ್ಘ ಮೆ) ದುರೂದೆ ಪಾಕ ಪಡೋ | (ಮುಸನ್ನಫ ಅಬ್ದುರರಜ್ಜಾಕ, ಜಿಲ್ಲ:2, ಸ-ಫಹಾ :214, ಹದೀಸ ನಂಬರ :3111, ಮಶ್ಬೂಅ ಇದಾ-ರತುಲ ಕುರ್ಆನ, ಕರಾಚೀ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

14. ಬೆಶಕ (ಹಙ್ಘರತೆ) ಜಿಬ್ರಕಾಲ عَلَيْهِ السَّلَام ನೆ ಮುರು ಬಿಶಾರತ ದೀ "ಜೋ ಆಪ صَلَّى اللَّهُ تَعَالَى عَلَيْهِ وَآلِهِ وَسَلَّمَ ಪರ ದುರೂದೆ ಪಾಕ ಪಡತಾ ಹೈ ಅಲ್ಲಾಹ ತಆಲಾ ಉಸ ಪರ ರಹಮತ ಭೆಜತಾ ಹೈ ಔರ ಜೋ ಆಪ

صَلَّى اللّٰهُ تَعَالَى عَلَيْهِ وَآلِهِ وَسَلَّمَ ಪರ ಸಲಾಮ ಪಡತಾ ಹೈ ಅಲಾಹ್ಲ ತಆಲಾ ಉಸ ಪರ ಸಲಾಮತೀ ಭಜತಾ ಹೈ (ಮಸ್ನದೆ ಇಮಾಮ ಅಹಮದ, ಜಿಲ್ಲ :1 ಸ-ಫಹಾ: 407, ಹದೀಸ ನಂಬರ : 1664, ಮತ್ಬೂಅ ದಾರುಲ ಫಿಕ್ರ ಬೈರೂತ)

صَلُّوا عَلَى الْحَبِيبِ ! صَلَّى اللّٰهُ تَعَالَى عَلَى مُحَمَّدٍ

15. ಹಜ್ರತೆ ಅಬಯ್ಯಿ ಬಿನ ಕಾ'ಬ رَضِيَ اللّٰهُ تَعَالَى عَنْهُ ನೆ ಅರ್ಜ ಕಿಯಾ ಕಿ (ಫರಾಇಜ್ಜ ವಗೈರಾ ಕೆ ಇಲಾವಾ) ಮೈ ಅಪನಾ ಸಾರಾ ವಕ್ತ ದುರೂದ ಖ್ವಾನೀ ವೆ ಸರ್ಫ ಕರಂಗಾ । ತೋ ಸರಕಾರೆ ಮದೀನಾ صَلَّى اللّٰهُ تَعَالَى عَلَيْهِ وَآلِهِ وَسَلَّمَ ನೆ ಫರಮಾಯಾ, “ ಯೆಹ ತುಮ್ಮಾರೀ ಫಿಕ್ರೋ ಕೋ ದೂರ ಕರನೆ ಕೆ ಲಿಯೆ ಕಾಫೀ ಔರ ತುಮ್ಮಾರೆ ಗುನಾಹೋಂ ಕೆ ಲಿಯೆ ಕಫ್ಲಾರಾ ಹೋ ಜಾವಗಾ” । (ತಿರಮೀಜೀ,ಜಿಲ್ಲ :4, ಸ-ಫಹಾ : 207, ಹದೀಸ ನಂಬರ :2465, ಮತ್ಬೂಅ ದಾರುಲ ಫಿಕ್ರ)

صَلُّوا عَلَى الْحَبِيبِ ! صَلَّى اللّٰهُ تَعَالَى عَلَى مُحَمَّدٍ

16. ಜಿಸನೆ ಮುಝು ಪರ ದಸ ಮರ್ತಬಾ ಸುಬ್ಹ ಔರ ದಸ ಮರ್ತಬಾ ಶಾಮ ದುರೂದೆ ಪಾಕ ಪಡಾ ಉಸೆ ಕಿಯಾಮತ ಕೆ ದೀನ ಮೆರೀ ಶಫಾಅತ ಮಿಲೆಗೀ । (ಮಜ್ಞಉಜ್ಜವಾಇದ, ಜಿಲ್ಲ :10, ಸ-ಫಹಾ : 163, ಹದೀಸ ನಂಬರ :17022)

صَلُّوا عَلَى الْحَبِيبِ ! صَلَّى اللّٰهُ تَعَالَى عَلَى مُحَمَّدٍ

17. ಮುಝು ಪರ ದುರೂದೆ ಪಾಕ ಕೀ ಕಸರತ ಕರೋ ಬೆಶಕ ಯೆಹ ತುಮ್ಮಾರೆ ಲಿಯೆ ತಹಾರತ ಹೈ । (ಮಸ್ನದೆ ಅಭೀ ಯಾ'ಲಾ, ಜಿಲ್ಲ :5, ಸ-ಫಹಾ : 458, ಹದೀಸ ನಂಬರ :6383, ದಾರುಲ ಕುತುಬುಲ ಇಲ್ಮಿಯ್ಯಾ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

18. ಅಲ್ಲಾಹ ಕೀ ಖಾತಿರ ಆಪಸ ಮೆ ಮಹಬ್ಬತ ರಖನೆ ವಾಲೆ ಜಬ ಬಾಹಮ ಮಿಲೆ ಔರ ಮುಸಾ-ಫಹಾ ಕರೆಂ ಔರ ನಬೀ صَلَّى اللَّهُ تَعَالَى عَلَيْهِ وَآلِهِ وَسَلَّمَ ಪರ ದುರಾದೆ ಪಾಕ ಭೆಜೆ ತೋ ಉನ ಕೆ ಜುದಾ ಹೋನೆ ಸೆ ಪಹಲೆ ದೋನೋ ಕೆ ಅಗಲೆ ಪಿಫಲೆ ಗುನಾಹ ಬಖ್ಯೆ ದಿಯೆ ಜಾತೆ ಹೈ । (ಮಸ್ನದ ಅಭೀ ಯಾಲಾ, ಜಿಲ್ಲ :3, ಸ-ಫಹಾ :95, ಹದೀಸ ನಂಬರ :2951, ಮತ್ಬೂಆ ದಾರೂಲ ಕುತುಬುಲ ಇಲ್ಮಿಯ್ಯಾ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

19. ಜಿಸನೆ ಮುಹಮ್ಮದ (صَلَّى اللَّهُ تَعَالَى عَلَيْهِ وَآلِهِ وَسَلَّمَ) ಪರ ದುರಾದೆ ಪಾಕ ಪಡಾ ಔರ ಕಹಾ (-----) ಉಸ ಕೆ ಲಿಯೆ ಮೆರೀ ಶಫಾಅತ ವಾಜಿಬ ಹೋ ಗಈ ।

(ಅಲ ಮೋಜಮು ಔಸತ, ಜಿಲ್ಲ :2, ಸ-ಫಹಾ : 279, ಹದೀಸ ನಂಬರ : 3285)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

20. ಜಿಸನೆ ಕಿತಾಬ ಮೆ ಮುರು ಪರ ದುರಾದೆ ಪಾಕ ಲಿಖಾ ತೋ ಜಬ ತಕ ಮೆರಾ ನಾಮ ಉಸ ಮೆ ರಹೆಗಾ ಫಿರಿಶ್ತೆ ಉಸ ಕೆ ಲಿಯೆ ಇಸ್ತಿಫಾರ ಕರತೆ ರಹೆಂಗೆ । (ಅಲ ಮೋಜಮುಲ ಔಸತ, ಜಿಲ್ಲ : 1, ಸ-ಫಹಾ : 497, ಹದೀಸ ನಂಬರ :1835)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

21. ಏ ಲೋಗೋ ! ಬೆಶಕ ಬರೋಜೆ ಕಿಯಾಮತ ಉಸ ಕೀ ದಹಶತೋ ಔರ ಹಿಸಾಬ ಕಿತಾಬ ಸೆ ಜಲ್ದ ನಜಾತ ಪಾನೆ ವಾಲಾ ಶಖ್ನಿ ವೋ ಹೋಗಾ ಜಿಸನೆ ತುಮ ಮೆ ಸೆ ಮುರು ಪರ ದನ್ಯಾ ಕೆ ಅಂದರ ಬ ಕಸರತ ದುರೂದ ಶರೀಫ ಪಡೆ ಹೋಂಗೆ | (ಫಿರದೌಸುಲ ಅಖಿಬಾರ, ಜಿಲ್ದ :5, ಸ-ಫಹಾ : 375, ಹದೀಸ ನಂಬರ : 8210) ತಬಅ ದಾರೂಲ ಕಿತಾಬುಲ ಅ-ರಬೀ, ಬೈರುತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

22. ಮುರು ಪರ ಕಸರತ ಸೆ ದುರೂದೆ ಪಾಕ ಪಡೋ ಬೆಶಕ ತುಮ್ಮಾರಾ ಮುರು ಪರ ದುರೂದೆ ಪಾಕ ಪಡನಾ ತುಮ್ಮಾರೆ ಗುನಾಹೋಂ ಕೆ ಲಿಯೆ ಮಗ್ಫಿರತ ಹೈ | (ಅಲ ಜಾಮೆಉಸ್ಸಗೀರ ಸ-ಫಹಾ :87, ಹದೀಸ ನಂಬರ 1406, ತಬಅ ದಾರೂಲ ಕುತುಬುಲ ಇಲ್ಮಿಯ್ಯಾ ,ಬೈರುತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

23. ಜೋ ಮುರು ಪರ ಎಕ ದುರೂದ ಶರೀಫ ಪಡತಾ ಹೈ ಅಲ್ಲಾಹ ತಆಲಾ ಉಸ ಕೆ ಲಿಯೆ ಎಕ ಕೀರಾತ ಅಜ್ರ ಲಿಖಿತಾ ಹೈ ಔರ ಕೀರಾತ ಉಹೂದ ಪಹಾಡ ಜಿತನಾ ಹೈ |)

(ಮುಸನ್ನಫ ಅಬ್ದರರಜ್ಜಾಕ, ಜಿಲ್ದ :1, ಸ-ಫಹಾ :51, ಹದೀಸ ನಂಬರ :153)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

24. ಬೆಶಕ ಅಲ್ಲಾಹ ತಆಲಾ ನೆ ಎಕ ಫಿರಿಶ್ತಾ ಮೆರೀ ಕಬ್ರ ಪರ ಮುಕರ್ರರ ಫರಮಾಯಾ ಹೈ ಜಿಸೆ ತಮಾಮ ಮಖ್ಲೂಕ ಕೀ ಆವಾಜೆಂ ಸುನನೆ ಕೀ ತಾಕತ ಅತಾ ಫರಮಾಈ ಹೈ ಪಸ ಕಿಯಾಮತ ತಕ ಜೋ ಕೋಈ ಮುರು ಪರ ದುರೂದೆ ಪಾಕ ಪಡತಾ ಹೈ ತೋ ವೋಹ ಮುರು ಉಸ ಕಾ ಔರ ಉಸ ಕೆ ಬಾಪ ಕಾ

ನಾಮ ಪೆಶ ಕರತಾ ಹೈ | ಕೆಹತಾ ಹೈ, “ ಫುಲಾಂ ಬಿನ ನೆ ಆಪ ಪರ ಇಸ
ವಕ್ತ ದುರೂದೆ ಪಾಕ ಪಡಾ ಹೈ |”

ಮಜ್ಹಮುಉಜ್ಜವಾಈದ, ಜಿಲ್ದ :10, ಸ-ಫಹಾ :251, ಹದೀಸ ನಂಬರ 17291)

اللَّهُمَّ ! ದುರೂದ ಶರೀಫ ಪಡನೆ ವಾಲಾ ಕಿಸ ಕದರ ಬಕ್ತವರ
ಹೈ ಕೆ ಉಸ ಕಾ ನಾಮ ಬಮಅ ವಲದಿಯ್ಯತ ಬಾರಗಾಹೆ ರಿಸಾಲತ
صَلَّى اللَّهُ تَعَالَى عَلَيْهِ وَآلِهِ وَسَلَّمَ ಮೆ ಪೆಶ ಕಿಯಾ ಜಾತಾ ಹೈ | ಯಾಹಂ ವೆಹ ನುಕ್ತಾ
ಭೀ ಇಂತಿಹಾಈ ಈಮಾನ ಅಫರೋಜ್ಜ ಹೈ ಕೆ ಕಬ್ರ ಮುನವ್ವರ ಪರ
ಹಾಜಿರ ಫಿರಿಶ್ತೆ ಕೋ ಇಸ ಕದರ ಜಿಯಾದಾ ಕುವ್ವತೆ ಸಮಾಅತ ದೀ ಗಈ
ಹೈ ಕೆ ವೋಹ ದುನ್ಯಾ ಕೆ ಕೋನೆ ಕೋನೆ ಮೆ ಎಕ ಹೀ ವಕ್ತ ಕೆ ಅಂದರ
ದುರೂದ ಶರೀಫ ಪಡನೆ ವಾಲೆ ಲಾಖೋಂ ಮುಸಲ್ಮಾನೋಂ ಕೀ ಇಂತಿಹಾಈ
ಧೀಮೀ ಆವಾಜ್ಜ ಭೀ ಸುನ ಲೆತಾ ಹೈ | ಔರ ಉಸೆ ಇಲೈ ಗೈಬ ಭೀ ಅತಾ
ಕಿಯಾ ಗಯಾ ಹೈ ವೋ ದುರೂದೆ ಪಾಕ ಪಡನೆ ವಾಲೋಂ ಕೆ ನಾಮ
ಬಲ್ಕ ಉನ ಕೆ ವಾಲಿದ ಸಾಹಿಬಾನ ತಕ ಕೆ ನಾಮ ಜಾನ ಲೆತಾ ಹೈ | ಜಬ
ಖಾದಿಮೆ ದರಬಾರ ಕೀ ಕುವ್ವತ ಸಮಾಅತ ಔರ ಇಲೈ ಗೈಬ ಕಾ ಯೆಹ
ಹಾಲ ಹೈ ತೋ ಸರಕಾರೆ ವಾಲಾ ತಬಾರ, ಮಕ್ಕೆ ಮದೀನೆ ಕೆ ತಾಜದಾರ,
ಮಹಬೂಬೆ ಪರವದರ್ ಗಾರ صَلَّى اللَّهُ تَعَالَى عَلَيْهِ وَآلِهِ وَسَلَّمَ ಕೆ
ಇಖ್ತಿಯಾರಾತ ಬ ಇಲೈ ಗೈಬ ಕೀ ಕ್ಯಾ ಶಾನ ಹೋಗೀ ! ವೋಹ ಕ್ಯೂಂ
ನ ಅಪನೆ ಗುಲಾಮೋ ಕೋ ಪಹಚಾನೆಂಗೆ ಔರ ಕ್ಯೂಂ ನ ಉನಕೀ
ಫರಿಯಾದೆಂ ಸುನ ಕರ ಬಿಇಜಿನಿಲ್ಲಾಹ ಉನ ಕೀ ಇಮದಾದೆಂ ಫರಮಾವಂಗೆ!

ಔರ ಕೋಈ ಗೈಬ ಕ್ಯಾ ತುಮ ಸೆ ನಿಹಾಂ ಹೋ ಭಲಾ
 ಜಬ ನ ಖುದಾ ಹೀ ಭುಪಾ ತುಮ ಪೆ ಕರೋಡೋಂ ದುರೂದ
 ಮೈ ಪುರಬಾಂ ಇಸ ಅದಾವ ದಸ್ತಗೀರೀ ಪರ ಮೆರೆ ಆಕಾ ﷺ
 ಮದದ ಕೋ ಆ ಗವ ಜಬ ಭೀ ಪುಕಾರಾ ಯಾ ರಸೂಲಲ್ಲಾಹ ﷺ
 صَلُّوا عَلَى الْخَبِيبِ ! صَلَّى اللَّهُ تَعَالَى عَلَى مُحَمَّدٍ

25. ಜಿಸೆ ಯೆಹ ಪಸಂದ ಹೋ ಕಿ ಅಲ್ಲಾಹ ಫ್ಲಕ್ಲೆ ಕೀ ಬಾರಗಾಹ ಮೆ ಪೆಶ
 ಹೋತೆ ವಕ್ತ ವೋಹ ಫ್ಲಕ್ಲೆ ಉಸ ಸೆ ರಾಜೀ ಹೋ ಉಸೆ ಚಾಹಿಯೆ ಮುರು
 ಪರ ಕಸರತ ಸೆ ದುರೂದ ಶರೀಫ ಪಡೆ | (ಫಿರದೌಸುಲ ಅಖ್ಬಾರ, ಜಿಲ್ಲ :4,
 ಸ-ಫಹಾ: 183, ಹದೀಸ ನಂಬರ :6083, (ತಬ್ಅ ದಾರುಲ ಕಿತಾಬುಲ ಅ-ರಬೀ,
 ಬೈರೂತ)

صَلُّوا عَلَى الْخَبِيبِ ! صَلَّى اللَّهُ تَعَالَى عَلَى مُحَمَّدٍ

26. ಫರ್ಘ ಹಜ್ ಕರೋ ಬೆಶಕ ಇಸಕಾ ಅಜ್ರ ಬೀಸ ಗಝವಾತ ಮೆ ಶಿರ್ಕತ
 ಕರನೆ ಸೆ ಜಿಯಾದಾ ಹೈ ಔರ ಮುರು ಪರ ಎಕ ಮರ್ತಬಾ ದುರೂದೆ
 ಪಾಕ ಪಡನಾ ಇಸ ಕೆ ಬರಾಬರ ಹೈ (ಫಿರದೌಸುಲ ಅಖ್ಬಾರ, ಜಿಲ್ಲ :2, ಸ-
 ಫಹಾ: 207, ಹದೀಸ ನಂಬರ :2484 (ತಬ್ಅ ದಾರುಲ ಕಿತಾಬುಲ ಅ-ರಬೀ, ಬೈರೂತ)

(صَلُّوا عَلَى الْخَبِيبِ ! صَلَّى اللَّهُ تَعَالَى عَلَى مُحَمَّدٍ)

27. ಜೋ ಮುರು ಪರ ದಿನ ಮೆ ಸೌ ಮರ್ತಬಾ ದುರೂದೆ ಪಾಕ ಪಡೆಗಾ
 ಅಲ್ಲಾಹ ಫ್ಲಕ್ಲೆ ಉಸ ಕೀ ಸೌ ಹಾಜಾತ ಪೂರೀ ಫರಮಾವಗಾ | ಇನ ಮೆ ಸೆ
 ತೀಸ ದುನ್ಯಾ ಕೀ ಔರ ಸತ್ತರ⁷⁰ ಆಖಿರತ ಕೀ |

(ಕಂಬುಲ ಉಮ್ಮಾಲ, ಜಿಲ್ಲ :1, ಸ-ಫಹಾ :255, ಹದೀಸ ನಂಬರ : 2229)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

28. ಜಿಸನೆ ನೆ ಯೆಹ ಕಹಾ (حَزَى لِلَّهِ عَنَّا مُحَمَّدًا مَا هُوَ أَهْلُهُ) ಸತ್ತರ⁷⁰ ಫಿರಿಶ್ತೆ

J P A * A A g A c e A v R A G . A P E * A I E E B A I R A A * R v E g A B U E (ತ-

ಬರಾನೀ ಕಬೀರ, ಜಿಲ್ಲ :11, ಸ-ಫಹಾ :165, ಹದೀಸ ನಂಬರ : 11509, ತಬ್ಅ ದಾರೆ
ಅಹಯಾಉತ್ತರಾಸುಲ ಅ-ರಬೀ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

29. ಮುಝು ಪರ ದುರೂದ ಶರೀಫ ಪಡೋ ಅಲ್ಲಾಹ ತಆಲಾ ತುಮ

ಪರ ರಹಮತ ಭೆಜೆಗಾ | (ತಫ್ಸೀರೆ ದುರ್ರೆ ಮನ್ಸೂರ, ಜಿಲ್ಲ :6, ಸ-ಫಹಾ :
654, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

30. ಜಬ ತುಮ ಮುರ್ಸಲೀನ عَلَيْهِ السَّلَام ಪರ ದುರೂದೆ ಪಾಕ ಪಡೋ

ತೋ ಮುಝು ಪರ ಭೀ ಪಡೋ ಬೆಶಕ ಮೈ ತಮಾಮ ಜಹಾನೋಂ ಕೆ
ರಬ ಕಾ ರಸೂಲ ಹೂಂ |

(ಕಂಜುಲ ಉಮ್ಮಾಲ, ಜಿಲ್ಲ :1, ಸ-ಫಹಾ :256, ಹದೀಸ ನಂಬರ : 2241)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

31. ಜಿಸನೆ ಕುರ್ಆನೆ ಪಾಕ ಪಡಾ, ರಬ ತಆಲಾ ಕೀ ಹಮದ ಕೀ ಔರ

ನಬೀ صَلَّى اللَّهُ تَعَالَى عَلَيْهِ وَآلِهِ وَسَلَّمَ ಪರ ದುರೂದ ಶರೀಫ ಪಡಾ ನೀಞ ಅಪನೆ

ರಬ ಸೆ ಮಗ್ಫಿರತ ತಲಬ ಕೀ ಉಸನೆ ತೋ ಭಲಾಕು ಕೋ ಅಪನೀ
ಜಗಹ ಸೆ ತಲಾಶ ಕರ ಲಿಯಾ|

(ತಫ್ಸೀರೆ ದುರ್ರೆ ಮನ್ಸೂರ, ಜಿಲ್ಲ : 8, ಸ-ಫಹಾ : 698, ಬೈರೂತ)

32. ಜೋ ಮುಝು ಪರ ಜುಮುಆ ಕೆ ದಿನ ಸೌ ಮರ್ತಬಾ ದುರೂದ ಶರೀಫ ಪಡೆ ಅಲ್ಲಾಹ ತಆಲಾ ಉಸಕೀ ಸೌ ಹಾಙ್ತೆಂ ಪೂರೀ ಫರಮಾವಗಾ ಸತ್ತರ⁷⁰ ಆಖಿರತ ಕೀ ಔರ ತೀಸ ದುನ್ಯಾ ಕೀ |

(ಕಂಜುಲ ಉಮ್ತಾಲ, ಜಿಲ್ಲ :1, ಸ-ಫಹಾ :256, ಹದೀಸ ನಂಬರ : 2239)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

33. ಚಮಕತೀ ರಾತ (ಯಾ'ನೀ ಶಬೆ ಜುಮುಆ) ಔರ ರೋಶನ ದಿನ ಮೆ (ಯಾ'ನೀ ಬರೋಙ್ಗೆ ಜುಮುಆ) ಮುಝು ಪರ ಕಸರತ ಸೆ ದುರೂದ ಶರೀಫ ಪಡೋ ಕ್ಯೂಂ ಕಿ ತುಮ್ಮಾರಾ ದುರೂದೆ ಪಾಕ ಮುಝು ಪರ ಪೆಶ ಕಿಯಾ ಜಾತಾ ಹೈ |

(ಮಜ್‌ಮಉಜ್ಜವಾಇದ, ಜಿಲ್ಲ :2, ಸ-ಫಹಾ :381, ಹದೀಸ ನಂಬರ 3025)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

34. ಶಬೆ ಜುಮುಆ ಔರ ರೋಙ್ಗೆ ಜುಮುಆ (ಯಾ'ನೀ ಜುಮೆ'ರಾತ ಕೆ ಗುರೂಬೆ ಆಫ್‌ತಾಬ ಸೆ ಲೆ ಕರ ಜುಮುಆ ಕಾ ಸೂರಜ ಡೂಬನೆ ತಕ) ಮುಝು ಪರ ದುರೂದೆ ಪಾಕ ಕೀ ಕಸರತ ಕರ ಲಿಯಾ ಕರೋ, ಜೋ ಏಸಾ ಕರೆಗಾ ಕಿಯಾಮತ ಕೆ ದಿನ ಮೈ ಉಸ ಕಾ ಶಫೀಅ ವ ಗವಾಹ ಬನೂಗಾ | (ಅಲ ಜಾಮಉಸ್ಸಗೀರ, ಸ-ಫಹಾ : 87, ಹದೀಸ ನಂಬರ : 1405, ದಾರೂಲ ಕುತುಬುಲ ಇಲ್ಮಿಯ್ಯಾ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

35. ಜಬ ಜುಮೆ'ರಾತ ಕಾ ದಿನ ಆತಾ ಹೈ ಅಲ್ಲಾಹ ತಆಲಾ ಫಿರಿಶ್ತೋಂ ಕೋ ಭೆಜತಾ ಹೈ ಜಿನ ಕೆ ಪಾಸ ಚಾಂದೀ ಕೆ ಕಾಗಙ್ಗೆ ಔರ ಸೋನೆ ಕೆ ಕಲಮ ಹೋತೆ ಹೈ , ವೋಹ ಲಿಖಿತೆ ಹೈ, ಕೌನ ಯೌಮೆ ಜುಮೆ'ರಾತ ಔರ ಶಬೆ

ಜುಮುಆ ಮುಝು ಪರ ಕಸರತ ಸೆ ದುರೂದೆ ಪಾಕ ಪಡತಾ ಹೈ ।

(ಕಂಜುಲ ಉಮ್ತಾಲ, ಜಿಲ್ಲ :1, ಸ-ಫಹಾ :250, ಹದೀಸ ನಂಬರ : 2174)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

36. ಮುಝು ಪರ ದುರೂದೆ ಪಾಕ ಪಡನಾ ಪುಲ ಸಿರಾತ ಪರ ನೂರ ಹೈ ಜೋ ರೋಜೆ ಜುಮುಆ ಮುಝು ಪರ ಅಸ್ನೀ (80) ಬಾರ ದುರೂದೆ ಪಾಕ ಪಡೆ ಉಸ ಕೆ ಅಸ್ನೀ ಸಾಲ ಕೆ ಗುನಾಹ ಮುಆಫ ಹೋ ಜಾಂಎಗೆ (ಅಲ ಜಾಮೆಉಸ್ನಗೀರ, ಸ-ಫಹಾ :320, ಹದೀಸ ನಂಬರ : 5191, ದಾರೂಲ ಕುತುಬುಲ ಇಲ್ಮಿಯ್ಯಾ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

37. ಜೋ ಮುಝು ಪರ ರೋಜೆ ಜುಮುಆ ದುರೂದೆ ಶರೀಫ ಪಡೆಗಾ ಮೈ ಕಿಯಾಮತ ಕೆ ದಿನ ಉಸ ಕೀ ಶಫಾಯತ ಕರೂಂಗಾ ।

(ಕಂಜುಲ ಉಮ್ತಾಲ, ಜಿಲ್ಲ :1, ಸ-ಫಹಾ :255, ಹದೀಸ ನಂಬರ : 2236)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

38. ಜೋ ಶಖ್ನೆ ಬರೋಜೆ ಜುಮುಆ ಮುಝು ಪರ ಸೌ ಬಾರ ದುರೂದೆ ಪಾಕ ಪಡೆ, ಜಬ ವೋಹ ಕಿಯಾಮತ ಕೆ ರೋಜ್ ಆಎಗಾ ತೋ ಉಸ ಕೆ ಸಾಥ್ ಎಕ ಏಸಾ ನೂರ ಹೋಗಾ ಕೆ ಅಗರ ವೋಹ ಸಾರೀ ಮಖ್ಲೂಕ ಮೆ ತಕ್ಸೀಮ ಕರ ದಿಯಾ ಜಾವ ತೋ ಸಬ ಕೋ ಕಿಫಾಯತ ಕರೆ ।(ಹಿಲ್ ಯತುಲ ಔಲಿಯಾ, ಜಿಲ್ಲ :8, ಸ-ಫಹಾ : 49, ಹದೀಸ ನಂಬರ 11341, ತಜ್ಞ್ ದಾರೂಲ ಕುತುಬುಲ ಇಲ್ಮಿಯ್ಯಾ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

39. ಜೋ ಮುಝು ಪರ ಶಬೆ ಜುಮುಆ ಔರ ರೋಜೆ ಜುಮುಆ ಸೌ ಬಾರ ದುರೂದ

ಶರೀಫ ಪಡೆ ಅಲ್ಲಾಹ ತಆಲಾ ಉಸ ಕೀ ಸೌ ಹಾಜತೆಂ ಪೂರೀ ಫರಮಾವಗಾ
ಸತ್ತರ⁷⁰ ಆಖಿರತ ಕೀ ಔರ ತೀಸ ದುನ್ಯಾ ಕೀ ।

(ತಫ್ ಸೀರೆ ದರೆ ಮನ್ಸೂರ, ಜಲ್ದ :6 ಸ-ಫಹಾ :654)

40. ಜಿಸನೆ ಮುರು ಪರ ರೋಞೆ ಜುಮುಆ ದೋ ಸೌ ಬಾರ ದುರೂದೆ
ಪಾಕ ಪಡಾ ಉಸ ಕೆ ದೋ ಸೌ ಸಾಲ ಕೆ ಗುನಾಹ ಮುಆಫ ಹೋಂಗೆ ।

(ಕಂಜುಲ ಉಮ್ಮಾಲ, ಜಿಲ್ದ :1, ಸ-ಫಹಾ :256, ಹದೀಸ ನಂಬರ : 2238)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

ದುರೂದ ನ ಪಡನೆ ಕೆ ನುಕ್ಸಾನತ

ಪರ 8 ಫರಮೀನೆ ನ-ಬವೀ ﷺ

1. ಜೋ ಲೋಗ ಅಪನೀ ಮಜಲಿಸ ಸೆ ಅಲ್ಲಾಹ ತಆಲಾ ಕೆ ಜಿಕ್ರ ಔರ
ನಬಿಯೈ ಪಾಕ صَلَّى اللَّهُ تَعَالَى عَلَيْهِ وَآلِهِ وَسَلَّمَ ಪರ ದುರೂದ ಶರೀಫ ಪಡೆ ಬಿಗೈರ
ಉತ ಗಎ ತೋ ವೋಹ ಬದಬೂದಾರ ಮುರದಾರ ಸೆ ಉತೆ ।

(ತಫ್ ಸೀರೆ ದರೆ ಮನ್ಸೂರ, ಜಲ್ದ :6 ಸ-ಫಹಾ :653, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

2. ಜೋ ಶಖ್ಖಿ ಮುರು ಪರ ದುರೂದೆ ಪಾಕ ಪಡನಾ ಭೂಲ ಗಯಾ ।
ವೋಹ ಜನ್ನತ ಕಾ ರಾಸ್ತಾ ಭೂಲ ಗಯಾ ।

(ಮಜ್ ಮುಉಜ್ಜವಾಇದ, ಜಿಲ್ದ :10, ಸ-ಫಹಾ :255, ಹದೀಸ ನಂಬರ : 17307)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

3. ಉಸ ಶಖ್ನಿ ಕೀ ನಾಕ ಖಾಕ ಆಲೂದ ಹೋ ಜಿಸ ಕೆ ಪಾಸ ಮೆರಾ ಜಿಕ್ರ ಹೋ ಔರ ವೋಹ ಮುಝು ಪರ ದುರೂದೆ ಪಾಕ ನ ಪಡೆ |

(ಅಲ ಮುಸ್ತದರಕ ಅಸ್ಸಹೀಹೈನಿಲ ಹಾಕಿಮ, ಜಿಲ್ದ :2, ಸ-ಫಹಾ :247, ಹದೀಸ ನಂಬರ : 2060, ದಾರೂಲ ಮಾ'ರಿಫಹ ,ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

4. ಜಿಸ ಕೆ ಪಾಸ ಮೆರಾ ಜಿಕ್ರ ಹೋ ಔರ ವೋಹ ಮುಝು ಪರ ದುರೂದ ಶರೀಫ ನ ಪಡೆ ತೋ ವೋಹ ಲೋಗೋಂ ಮೆ ಸೆ ಕಂಜೂಸ ತರೀನ ಶಖ್ನಿ ಹೈ | (ಅತ್ತರಗೀಬ ವತ್ತರಹೀಬ, ಜಿಲ್ದ :2, ಸ-ಫಹಾ :332)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

5. ಜೋ ಕೌಮೆ ಕಿಸೀ ಮಜಲಿಸ ಮೆ ಬೈರೆ, ಅಲ್ಲಾಹ ತಆಲಾ ಕಾ ಜಿಕ್ರ ಔರ ನಬಿಯೈ ಪಾಕ (صَلَّى اللَّهُ تَعَالَى عَلَيْهِ وَآلِهِ وَسَلَّمَ) ಪರ ದುರೂದ ಶರೀಫ ನ ಪಡೆ ವೋಹ ಕಿಯಾಮತ ಕೆ ದಿನ ಜಬ ಇಸ ಕೀ ಜಙ್ಘಾ ದೆಖೆಂಗೆ ತೋ ಉನ ಪರ ಹಸರತ ತಾರೀ ಹೋಗೀ ಅಗರ್ಚೆ ಜನ್ನತ ಮೆ ದಾಖಿಲ ಹೋ ಜಾವಂ | (ಮುಸ್ನದೆ ಇಮಾಮ ಅಹಮದ ಬಿನ ಹಬ್ಬಲ, ಜಿಲ್ದ : 3, ಸ-ಫಹಾ : 489 ಹದೀಸ ನಂಬರ : 9972)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

6. ಜಿಸ ಕೆ ಪಾಸ ಮೆರಾ ಜಿಕ್ರ ಹುವಾ ಔರ ಉಸನೆ ಮುಝು ಪರ ದುರೂದ ಶರೀಫ ನ ಪಡಾ ಉಸನೆ ಜಫಾ ಕೀ |

(ಮುಸ್ನಫ ಅಬ್ದುರರಙ್ಘಾಕ, ಜಿಲ್ದ :2, ಸ-ಫಹಾ :142, ಹದೀಸ ನಂಬರ : 3129)

7. ಜಿಸ ಕೆ ಪಾಸ ಮೆರಾ ಜಿಕ್ರ ಹೋ ಔರ ಉಸ ನೆ ಮುಝು ಪರ ದುರೂದೆ ಪಾಕ

ನ ಪಡಾ ತಹಕೀಕ ವೋಹ ಬದ ಬಖ್ತಿ ಹೋ ಗಯಾ | (ಅಲ ಜಾಮೆಉಸ್ಸಗೀರ,
ಸ-ಫಹಾ : 526, ಹದೀಸ ನಂಬರ : 8678, ದಾರೂಲ ಕುತುಬುಲ ಇಲ್ಮಿಯ್ಯಾ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

8. ಜೋ ಲೋಗ ಕಿಸೀ ಮಜಲಿಸ ಮೆ ಬೈರತೆ ಹೈ ಫಿರ ಉಸ ಮೆ ನ
ಅಲ್ಲಾಹ ತಆಲಾ ಕಾ ಜಿಕ್ರ ಕರತೆ ಹೈಂ ಔರ ನ ಹೀ ಉಸ ಕೆ ನಬೀ
صَلَّى اللَّهُ تَعَالَى عَلَيْهِ وَآلِهِ وَسَلَّمَ ಪರ ದುರೂದೆ ಪಾಕ ಪಡತೆ ಹೈ ಕಿಯಾಮತ ಕೆ
ದಿನ ವೋಹ ಮಜಲಿಸ ಉನ ಕೆ ಲಿಯೆ ಬಾಇಸೆ ಹಸರತ ಹೋಗೀ,
ಅಲ್ಲಾಹ ﷻ ಜಾಹೆ ತೋ ಉನ ಕೋ ಅಝಾಬ ದೆ ಔರ ಜಾಹೆ ಬಖ್ತಿ ದೆ
(ಸು-ನನೆ ತಿರಮಿಝೀ, ಜಿಲ್ಲ :5, ಸ-ಫಹಾ :247, ಹದೀಸ ನಂಬರ :3391, ತಬ್‌ಅ
ದಾರೂಲ ಫಿಕ್ರ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

ಸಹಾ-ಬವ ಕಿರಾಮ عَلَيْهِمُ الرِّضْوَانُ كَيْ 5 ಇರ್ಶಾದಾತ

1. ಫರಮಾನೆ ಸಿದ್ಧೀಕೆ ಅಕ್ಬರ رَضِيَ اللَّهُ تَعَالَى عَنْهُ ಹೈ, ನಬಿಯೈ ಕರೀಮ
صَلَّى اللَّهُ تَعَالَى عَلَيْهِ وَآلِهِ وَسَلَّمَ ಪರ ದುರೂದೆ ಪಾಕ ಪಡನಾ ಥಂಡೆ ಪಾನೀ ಸೆ ಭೀ
ಜಿಯಾದಾ ಖಿತಾಓಂ ಕೋ ಮಿಟಾತಾ ಹೈ | ಔರ ಸರಕಾರೆ ಮದೀನಾ
صَلَّى اللَّهُ تَعَالَى عَلَيْهِ وَآلِهِ وَسَلَّمَ ಪರ ಸಲಾಮ ಪಡನಾ ಗರದನೆ (ಯಾ'ನೀ
ಗುಲಾಮೋಂ ಕೋ) ಆಝಾದ ಕರನೆ ಸೆ ಅಫ್ಫಾಝಲ ಹೈ |

(ತಫ್ಫಾಸೀರೆ ದುರ್ರೆ ಮನ್‌ಸೂರ, ಜಿಲ್ಲ : 6, ಸ-ಫಹಾ :654, ಬೈರೂತ)

2. ಫರಮಾನೆ ಹಝರತೆ ಆಇಶಾ ಸಿದ್ಧೀಕಾ رَضِيَ اللَّهُ تَعَالَى عَنْهَا ಹೈ, ತುಮ ಅಪನೀ

ಮಜಾಲಿಸ ಕೋ ಸುಲ್ತಾನೆ ಅಂಬಿಯಾ صَلَّى اللهُ تَعَالَى عَلَيْهِ وَآلِهِ وَسَلَّمَ ಪರ ದುರೂದೆ ಪಾಕ ಪಡ ಕರ ಆರಾಸ್ತಾ ಕರೋ | (ತಫ್ಸೀರೆ ದುರ್ರೆ ಮನ್‌ಸೂರ, ಜಿಲ್ಲ : 6, ಸ-ಫಹಾ :655, ಬೈರೂತ)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

3. ಫರಮಾನೆ ಫಾರೂಕೆ ಆ'ಜಮ ಖೈಲ್‌ಲಾ ಲೆಲ್ಲಾ ಲೆಲ್ಲಾ ದುಆ ಭಮೀನೋ ಆಸ್‌ಮಾನ ಕೆ ದರಮಿಯಾನ ರೋಕ ದೀ ಜಾತೀ ಹೈ ಬುಲಂದ ನಹೀ ಹೋತೀ ಜಬ ತಕ ದುಆ ಗೋ ನಬಿಯೈ ಪಾಕ صَلَّى اللهُ تَعَالَى عَلَيْهِ وَآلِهِ وَسَلَّمَ ಪರ ದುರೂದ ನ ಪಡೆ |

(ಜಾಮೆವ ತಿರಮಿಜೀ, ಜಿಲ್ಲ :1, ಸ-ಫಹಾ :64, ಮಕ್ತಬವ ದಾರೂಲ ಕುರ್ಆನೆ ವಲ ಹದೀಸ, ಮುಲ್ತಾನ)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

4. ಫರಮಾನೆ ಮೌಲಾ ಅಲೀ ಮುಶ್ಕಿಲ ಕುಶಾ ಖೈಲ್‌ಲಾ ಲೆಲ್ಲಾ ಲೆಲ್ಲಾ ಹರ ಶಖ್ಸಿ ಕೀ ದುಆ ಪರ್ದೆ ಮೆ ಹೋತೀ ಹೈ ಯಹಾಂ ಕೆ ಮುಹಮ್ಮದ صَلَّى اللهُ تَعَالَى عَلَيْهِ وَآلِهِ وَسَلَّمَ (ಮಜ್‌ಮುಉಜ್ಜವಾಇದ, ಜಿಲ್ಲ :2 , ಸ-ಫಹಾ :247, ಹದೀಸ ನಂಬರ : 17278, ಬೈರೂತ)

5. ಫರಮಾನೆ ಅಬ್ದುಲ್ಲಾಹ ಇಬ್ನೈ ಅಮ್ರ ಬಿನ ಆಸ ಖೈಲ್‌ಲಾ ಲೆಲ್ಲಾ ಲೆಲ್ಲಾ "ಜೋ ನಬಿಯೈ ಪಾಕ صَلَّى اللهُ تَعَالَى عَلَيْهِ وَآلِهِ وَسَلَّمَ ಪರ ಎಕ ಬಾರ ದುರೂದೆ ಪಾಕ ಪಡೆಗಾ ಉಸ ಪರ ಅಲ್ಲಾಹ ತ ಆಲಾ ಔರ ಉಸ ಕೆ ಮಲಾಇಕಾ ಸತ್ತರ⁷⁰ ಮರ್ತಬಾ ರಹಮತ ಭೆಜೆಂಗಿ" (ಮುಸ್‌ನದೆ ಇಮಾಮ ಅಹಮದ, ಜಿಲ್ಲ :2, ಸ-ಫಹಾ :614, ದಾರೂಲ ಫಿಕ್ರ ಬೈರೂತ, ಹದೀಸ ನಂಬರ :6766)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ